



ಕುಂಭಕೋಣಂಲ್ಲಿನ ರಾಮಾನುಜನ್ ಅವರ ಮನೆ

ಹಂಡಕೊಂಡರು. ಅವರ ಹಿತೇಂದ್ರ ಮತ್ತು ಮಾರ್ಗಾದೀರ್ಘ ನಾರಾಯಣ ಅಯ್ಯರ್ ಅವರು ಕೊಡಿಸಿದ ಹೆಸರಿಗೆ ಮಾತ್ರದ ಕೆಲಸವದು. ರಾಮಾನುಜನ್ ಬಂದರಿನಲ್ಲಿ ಮಾಡಿದ ಕೆಲಸವೂ ಗಣೇಶ್ವರೇ. ಅಧಿಕಾರಿಗಳು ನೋಡಿ, ನಕ್ಷೆ ಸುಮುಖವಾದರು. ಈ ಕೆಲಸದ ಕಾರಣವಾಗಿ ರಾಮಾನುಜನ್ ಮತ್ತು ಅವರ ಹೆಂಡತಿ, ತಂಡೆ, ತಾಯಿಯರು ಚೆನ್ನೇಗೆ ಬಂದು ನೇಲಿಸಿದರು.

ರಾಮಾನುಜನ್‌ರ ವೇಳಾಪಟ್ಟಿ ಬಹಳ ಸರಳವಾಗಿತ್ತು. ಬೆಳಿಗೆ ಕೆಡಿಲಿಯಾದ ಬಂದರಿಗೆ ಹೋಗಿ ಗಣೇಶ ಅಭ್ಯಾಸದಲ್ಲಿನ ತೊಡಗಿ, ಮನೆಗೆ ಬಂದು ಮಹಡಿಯಲ್ಲಿನ ತಮ್ಮ ಕೊರಡಿಯಲ್ಲಿ ಮತ್ತೆ ಅಭ್ಯಾಸ ಮುಂದುವರೆಸುತ್ತಿದ್ದರು. ನಂತರ ತಮ್ಮ ಮಾರ್ಗಾದೀರ್ಘ ನಾರಾಯಣ ಅಯ್ಯರ್ ಅವರ ಮನೆಗೆ ಹೋಗಿ ಅಲ್ಲಿ ಅವರೊಡನೆ ಗಣೇಶದಲ್ಲಿ ತೊಡಗುತ್ತಿದ್ದರು. ಅವರು ಮನೆಯ ಮಹಡಿ ಮೇಲಿದ್ದಾಗ ಜಾನಕಿ ಅಲ್ಲಿಗೆ ಹೋಗುವುದನ್ನು ಅತ್ಯೇ ತಡೆಯುತ್ತಿದ್ದರು. 'ಅವನು

ಮುಖ್ಯವಾದ ಕೆಲಸ ಮಾಡುತ್ತಿದ್ದಾನೆ. ಅದಚಕ್ಕೆ ಆಗಬಾರದು' ಎನ್ನುತ್ತಿದ್ದರು. ಅತ್ಯೇಯ ತೆ ಆತ್ಮೇಯಿಂದಲೇ ಏನೋ ಗಂಡ ಹೆಂಡಿರ ನಡುವೆ ಅನ್ಯೇನತೆಯೇ ಬೆಳೆಯಲಿಲ್ಲ. ನಾರಾಯಣ ಅಯ್ಯರ್ ಜಾನಕಿಯವರಿಗೆ ಬುದ್ಧಿ ಹೇಳಿದ್ದೂ ಉಂಟು. 'ಅವನು ನಿನ್ನ ಗಂಡ. ಮಹಡಿ ಮೇಲೆ ಹೋಗಿ ಮಾತನಾಡಿಸು. ಅತ್ಯೇಗೆ ಹೆಡರಬೆಂಡೆ' ಎಂದರು. ಜಾನಕಿಗೆ ಆ ದೈಯ ಬಂದತೆಲ್ಲ.

ಬಂದರಿನ ಮುಖ್ಯವಾದಿಕಾರಿ ಸರ್ ಫಾನ್ಸಿಸ್ ಸ್ಟ್ರಿಂಗ್ ರಾಮಾನುಜನ್‌ರ ಪ್ರತಿಭೆ ಮೇಕ್ಕಿ ಅವರನ್ನು ಇಂಗ್ಲೆಂಡಿನ ಬ್ರಾಟ್ ಪ್ರೈಫೇಸರುಗಳನ್ನು ಸಂಪರ್ಕಸುವಂತೆ ಮಾಡಿದರು. ಅವರ ಗಣೇಶ ಫಲಿತಾಂಶಗಳನ್ನು ನೋಡಿದ ಕೇಂಪ್ರಿಜ್‌ ವಿಶ್ವವಿದ್ಯಾಲಯದ ಪ್ರೈಫೇಸರ್ ಜಿ.ವಿ.ಕ್ರಿ. ಹಾಡಿ ದಂಗಾಗಿ ಹೋದರು. ಕೂಡಲೇ ಅವರು ಕೇಂಪ್ರಿಜ್‌ಗೆ ಬರಬೇಕೆಂದು ರಾಮಾನುಜನ್‌ಗೆ ಆಹ್ವಾನ ನಿಡಿದರು.

ಬಹಳ ಅಲೋಚಿಸಿ ರಾಮಾನುಜನ್

ಪ್ರಯಾಣಕ್ಕೆ ಸಿದ್ಧರಾದರು. ಆಗ ಒಂದು ಪ್ರಶ್ನೆ ಉಧ್ದವಿಸಿತು: ತಾನೊಬ್ಬನೇ ಹೋಗಬೇಕೆ? ಹೆಂಡಿಯನ್ನೂ ಕರೆದೂ ಯಾಬೆಕೆ? ಹಿತೇಂದ್ರಿಗಳು ಸಲಹ ಮುಂದಿಟ್ಟರು: ಒಬ್ಬನೇ ಹೋಗು. ಇಬ್ಬರೂ ಹೋದರೆ ಅಲ್ಲಿ ನಿನು ಗಣೇಶ ವ್ಯಾಸಂಗ ಮಾಡುತ್ತಾ ಸಂಸಾರ ಸಾಗಿಸುವುದು ಕಷ್ಟ. ಹಿತೇಂದ್ರಿಗಳ ಸಲಹಯಂತೆ 1914ರಲ್ಲಿ ರಾಮಾನುಜನ್ ಬಿಬ್ರಿ ಇಂಗ್ಲೆಂಡಿಗೆ ಪ್ರಯಾಣ ಬೇಕಿಸಿದರು.

ಕೇಂಪ್ರಿಜ್ ವಿಶ್ವವಿದ್ಯಾಲಯದಲ್ಲಿ ಹಾಡಿ ಅವರೊಂದಿಗೆ ರಾಮಾನುಜನ್ ಜಯಭೇರಿ ಹೋದೆದ್ದು ಈಗ ಚರಿತ್ರೆ. ಅದರೆ ರಾಮಾನುಜನ್ ಅಲ್ಲಿ ಅನುಭವಿಸಿದ ಬವಣೆ ಹೇಳಿತೀರದ್ದು. ಇಂಗ್ಲೆಂಡ್ ಚೆಳ ದೇಶ. ಅಲ್ಲಿನ ಮಂಹಗಳ ಮೇಲೆ ಹೋದ್ದು ಮಲಗುವುದು ಅವರಿಗೆ ತಿಳಿಯದ ವಿಕಾರ. ಅವರ ಕೆಲವು ಸ್ನೇಹಿತರು ಅವರಿಗೆ ನೇರವಾಗಬೇಕಾಯಿತು.

ಚೆನ್ನೇನ ಅಪ್ಪು ಅಯ್ಯಂಗಾರ್ ರಾಮಾನುಜನ್‌ರಿಗೆ ಇಂಗ್ಲೆಂಡಲ್ಲಿ ಶಾಟ